

ಒಡೆಯನದು. ಜವಾಬ್ದಾರಿಯುತ ಫೋಟೋವದು. ಮನೆಯೆ ಎಲ್ಲ ಹೊಣೆಗಾರಿಕೆ ಇದೇ ಹೆಗಲ ಮೇಲೇ.

ಇವೆಲ್ಲದರ ನಂತರದೇ ವ್ಯಧಾಪ್ತ. ಇಲ್ಲಿ ಎಲ್ಲವೂ ತಿರುಗುಮುರುಗು. ಒಮ್ಮೆಲೇ ಎಲ್ಲ ಭಾರವೂ ಹಗುರಗೊಂಡ ಅನುಭವ. ಆಫೀಸಿನ ಕೆಲಸದಿಂದ ನಿವೃತ್ತಿ. ಮನೆಯಲ್ಲಿಯೂ ಮಾತ್ರ ಎಲ್ಲ ಜವಾಬ್ದಾರಿಯಿಂದ ನಿವೃತ್ತಿ. ಈ ಸಮಯದಲ್ಲಿ ಮೈಮನಗಳಲ್ಲಿ ಹಗುರವಾಗಬೇಕು. ಆದೆ ಕೆಲವರು ಈ ನಿರಾಳತೆಯನ್ನು ಒಷ್ಟಿಕೊಳ್ಳುವ ಮನೋಭಾವಕ್ಕೆ ಮಾನಸಿಕವಾಗಿ ಇನ್ನೂ ಶಿಧ್ಯಾರಾಗಿರುವುದಿಲ್ಲ. ಅಂಥವರಿಗೆ ವ್ಯಧಾಪ್ತವು ಶಾಪವಾಗಿ ಪರಿಣಮಿಸುವುದರಲ್ಲಿ ಅಶ್ವಯಾವೇನಿಲ್ಲ.

ವ್ಯಧಾಪ್ತವನ್ನು ಜೀವನದ ಒಂದು ಸಹజ ಫೀತಿ ಎಂದು ಒಷ್ಟಿಕೊಂಡು ಎಲ್ಲರೊಂದಿಗೆ ಶಾಂತಿಯತ ಸಹಬಾಳ್ಳಿ ನಡೆಸಲು ನಾವು ಏನೇನು ಶಿಧ್ಯಾರಾಗಳನ್ನು ಮಾಡಬಹುದು?

ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವುದು ಈ ಫೋಟೋಲ್ಲಿಯ ಮೌದಲ ಹಳ್ಳಿ. ಈ ದಿನಗಳಲ್ಲಿ ಸಂಬಂಧವು ಅತ್ಯಂತ ಸೂಕ್ಷ್ಮ ಫೀತಿಯನ್ನು ತಲುಪಿದೆ. ಇದನ್ನು ಸುಭರ್ಗಗೊಳಿಸಬೇಕಾದರೆ ಆ ಎಳಿಯ ಜೊತೆ ಮತ್ತೊಂದು, ಮಾರ್ಗೊಂದು ಎಳಿ ಸೇರಿಸಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಈ ಜಗದಲ್ಲಿ ವಿಕಾರಾಲಕ್ಷೆ ಹಲವಾರು ಬಗೆಯ ಸಂಬಂಧಗಳನ್ನು ನಿಖಾಯಿಸಬೇಕಾದ ಜವಾಬ್ದಾರಿಯಿದೆ. ಅಶ್ವ- ತಂಗಿ, ಅಣ್ಣಿ- ತಮ್ಮ, ತಂದೆ- ತಾಯಿ, ಗಂಡ- ಹಂಡತಿ, ಅಶ್ವ- -ಮಾವ, ಮಾಗಳು-ಸೋಸೆ- ಇತ್ಯಾದಿ ಈ ಸಂಬಂಧದ ಫೋಟೆ ತೆಳುವಾಗಲು ಬಿಡಬಾರದು.

ಸುಂದರ ಬಂಧಗಳನ್ನು ಕಾಪಾಡುವುದಕ್ಕಾಗಿ ಕೆಲವೇನ್ನೇ ಮೌದನದ ಮೋಹನೆಗಳಿಗೆ ಕಾಗುತ್ತದೆ. ಇನ್ನೂ ಕೆಲವೇನ್ನೇ ಮಾತನ್ನು ಆಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಸುಂದಿಸಬೇಕಾಗುತ್ತದೆ. ನಾವು ಏನನ್ನು ನೀಡತ್ತೆಯೇ ಅದನ್ನೇ ವಾಪಸ್ಸು ಪಡೆಯುತ್ತೇವೆ ಎಂಬುದನ್ನು ಮರೆಯಲಾಗದು. ಅಹಂ ಹೆಚ್ಚಾದರೆ ಸಂಬಂಧ ಎನ್ನುವುದು ನೀರಮೇಲಣ ಗುಳ್ಳೆ, ಕೆಲವರಿಗೆ 'ಅಮ್ಮನ್ನು ಯಾರೂ ಅಥರ ಮಾಡಿಕೊಳ್ಳುವುದಿಲ್ಲ. ಸದಾ ತಾನೇ ಎಲ್ಲರನ್ನು ಅಷ್ಟೇಸಿಕೊಳ್ಳಲು, ಬಾಗಲು ಪ್ರಯೋಜಿಸಬೇಕು' ಎಂಬುದು ಒಂದು ನಿರಂತರ ಕೊರಗಾಗಿಬಿಡುತ್ತದೆ. ಆದರೆ ನಮ್ಮನ್ನು ಅಥರ ಮಾಡಿಕೊಳ್ಳಲು ಇತರರನ್ನು ಬಲವರೆ ಪಡಿಸುವುದರಿಂದ ಅಪ್ಪತೆ ಬೆಳೆಯದು. ನಾವು ಅವರನ್ನು ಚೊನ್ನಿ ಅಷ್ಟೇಸಿಕೊಂಡೆಂದೇ ಎಂಬ ನಂಬಿಕೆಯೇ ಸಂಬಂಧಗಳ ಗಾಥತೆಯನ್ನು ಒಷ್ಟಿಸುತ್ತದೆ.

ಈ ಫೋಟೋದಲ್ಲಿ ಮಕ್ಕಳ ತಮ್ಮನ್ನು ಕಡೆಗಳಿನ್ನತಿದ್ದಾರೆ. ತಮ್ಮ ಜೀವನದ ಎಲ್ಲ ಮಹತ್ವದ ನಿರ್ಧಾರಗಳನ್ನು ತಾವೇ ಕೈಗೊಳ್ಳಲು ಪ್ರತಿಂಭಿಸುತ್ತಾರೆ ಎಂಬ ಭಾವನೆ ಬೇರೂರು ಹೊಡಿಗಿ ಕಾರಣವಾಗುವುದಿದೆ. ಇಂಥ ಭಾವನೆಯು ಖಿನ್ನಿತಗೂ ಕಾರಣವಾಗಬಹುದು. ಇದರಿಂದಲೂ ಸಂಬಂಧಗಳಲ್ಲಿ ಬಿರುಕು ಬಿಡಲು ಪ್ರಾರಂಭವಾಗುತ್ತದೆ.

ಹಿರಿಯಾರಾದ ನಮಗೇ ನಿಜವಾಗಲೂ ನಮ್ಮ ಮಕ್ಕಳ ಮೇಲೇ, ಬಂಧು- ಮಿತ್ರರ ಮೇಲೆ ಶ್ರೀತಿಯಿದೆ ಎಂದಾದಲ್ಲಿ ನಮ್ಮ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪ್ರತಿ ವರ್ಷ ಅರೋಗ್ಯ ತಪಾಸಕೆ ಮಾಡಿಸಬೇಕು. ಡಾಕ್ಟರ್ ಹೇಳಿದ ಜೆವಧಾರಿಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಬಾಯಿಚಪಲಕ್ಕೆ ಬಿದ್ದು ಇತರರನ್ನು ಕಷ್ಟಕ್ಕೆ ಗುರಿಪಡಿಸುವುದು ಸರಿಯಲ್ಲ. ಇದರಿಂದಾಗಿ ಮನೆಯ ಜನರು ತಮ್ಮ ದಿನನಿತ್ಯದ ಕೆಲಸಕಾರ್ಯಗಳನ್ನು ಬದಿಗೊತ್ತಿ ನಮ್ಮ ಶೇಗೆಗೆ ನಿಲ್ಲಬೇಕಾಗುತ್ತದೆ. ಅರೋಗ್ಯದ ಇನ್ನೂರ್ನೆನ್ನು ತೆಗೆದುಕೊಳ್ಳುವುದೂ ಉತ್ತಮ.

ತಿಂದಿನಿನಲ್ಲಿ ಇಚ್ಛೆ ಹೆಚ್ಚಿಗೆಿರುವುದಿಲ್ಲ. ಇಡೀ ಜೀವನದಲ್ಲಿ ಕೂಡಿಟ್ಟ ಹಣ ಉಳಿದಿದ್ದರೆ ಬೀರೆ ರೀತಿಯ ಸಮಸ್ಯೆಗಳೂ ಎದುರಾಗುವುದಿದೆ. ಮಕ್ಕಳು, ತಂದೆ ತಾಯಿ ಎಂದು ಅಶ್ವರೆ ವ್ಯಕ್ತಪಡಿಸಿದರೂ, ಕೆಲವು ಹಿರಿಯರು ಅದರಲ್ಲಿ ಅವರ ಸ್ವಾಧ್ಯಾವನ್ನು ಹುಡುಕುತ್ತಾರೆ. 'ಎಲ್ಲರೂ ನಮ್ಮಲ್ಲಿಯ ಹಣದ ಸಲುವಾಗಿಯೇ ನಮ್ಮ ಕಾಳಜಿಯನ್ನು ಮಾಡುತ್ತಾರೆ' ಎಂಬ ಭಾವನೆಯನ್ನು ಹೊಂದುತ್ತಾರೆ. ಇಂಥ ಭಾವನೆಯಿದ್ದಲ್ಲಿ ಅದನ್ನು ನಾವು ನಮ್ಮ ಮನಸ್ಸಿನಿಂದ ಕೆತ್ತುಗೆಯಬೇಕು. ಅಷ್ಟಿತ್ತುಯೂ ಕೂಡ ನಮ್ಮ ಸಹವರ್ತಿಗಳೊಂದಿಗೆ ಮಕ್ಕಳ ಬಗ್ಗೆ ಆ ತರದ ಭಾವನೆ ಬರುವ ಮಾತನ್ನು ಆಡಬಾರದು.

ಆದರೂ ಆಸ್ತಿ-ಪಾಸ್ತಿ, ಹಣ ಇತ್ಯಾದಿಗಳನ್ನು ನಾವು ಬದುಕಿರುವಾಗಲೇ ನಮ್ಮ ಮಕ್ಕಳಲ್ಲಿ ಹಂಡಿಕೊಟ್ಟು ಖಾಲಿಕ್ಕೆಯಾಗುವುದು ಕೂಡ ಮೂಲಿಕಿತನವೇ. ಹಣ ನಮ್ಮ ಜೀವನದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನಮ್ಮ ಅರೋಗ್ಯದ ಕಾಳಜಿಗಾಗಿ, ಕುಟುಂಬದ ಫೆನ್ಟ ಗೌರವಗಳನ್ನು ಕಾಪಾಡುವುದಕ್ಕಾಗಿ, ನಮ್ಮ ಸರ್ಪಿತ ಜೀವನಕ್ಕಾಗಿ ಹಣ ಬಹಳ ಮುಖ್ಯ. ಅದನ್ನು ನಮ್ಮ ಮಕ್ಕಳಿಗೇ ಒಳಿಸುವುದಾದರೂ ಸಂದರ್ಭಾನುಸಾರ ಒಳಿಸುವ ಜಾಣಿಯಿರಲಿ. ಮಕ್ಕಳ, ಸೋಸೆಯರ, ಆಳಿಯಂದಿರ, ಹೊಮಕ್ಕಳ ಹುಟ್ಟಿಹಬ್ಬ, ಮದುವೆಯ ವಾರ್ಷಿಕೊಳ್ಳವ, ಅವರು ಜೀವನದಲ್ಲಿ ಏನಾದರೂ ಸಾಧನೆ ಮಾಡಿದಾಗ ಉಡುಗೊರಿಯೆಂದೂ ಏಷ್ಟು ಮಾಡಬೇಕೆಂದು. ಅಭಿವೃದ್ಧಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ಕೊಡಿಸುವುದರ ಮೂಲಕ ಅವರ ಮಿಂಗಿಗೆ ಕಾರಣವಾಗಬೇಕು. ನಮ್ಮ ಮಕ್ಕಳ ನಮ್ಮ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅದು ಕೆವಲ ಅವರ ಕರ್ತವ್ಯವೆಂದು ಏಷ್ಟಿಸಿದೆ ಅವರಿಗೆ ನಾವು ಕೃತಜ್ಞರಾಗಿರೇಬೇಕು. ಅವರ ಮೇಲೇ ಅಧಿಕಾರ ಚಲಾಯಿಸದೆ ಮ್ಯಾದುವಾದ ವ್ಯವಹಾರ ಮಾಡುವುದು ಒಳ್ಳೆಯದು.

ಈ ವಯಸ್ಸಿನಲ್ಲಿ ಏಶಾಂತಿ, ಮನರಂಜನೆಗಳು ಕೂಡ ಬೇಕಾಗುತ್ತದೆ. ಜೀವನದ ಒಳ್ಳೆಯ ಕ್ಷಣಿಗಳನ್ನು ಅನುಭವಿಸಲು ಇದೇ ಅಶ್ವತ್ತ ಸರಿಯಾದ ಸಮಯ. ಧಾರ್ಮಿಕ ಮನೋಭಾವ ಉಳಿವರು ಪ್ರಣ್ಯಕ್ಕೆಗೆಗಳ ಸಂದರ್ಭವನವ್ನು ಮಾಡಬಹುದು. ದಾನ ಧರ್ಮಗಳನ್ನು ಮಾಡಬಹುದು. ದೇಶ ವಿದೇಶದ ಪ್ರೇಕ್ಷಣೆಯ ಸ್ವಾಧಾರಣೆ ಸಂದರ್ಶಿಸಬಹುದು. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು.

ನಮಗೆ ವಯಸ್ಸಾದ ವಯಸ್ಸಿಗಿದೆ, ನಾವಿಗ ಎಲ್ಲದಿರಿಂದಲೂ ಮುಕ್ತರು. ಏಶಾಂತಿ ಪಡೆಯುವ ಫೋಟೋದಲ್ಲಿದ್ದೇ... ಎಂದು ಕ್ಷೇತ್ರದ ಪ್ರಾಣಿಗಳನ್ನು ನಿಮ್ಮಿಂದಾದ ನಮ್ಮ ಮೆಲ್ಲಿ ಕಾಳಿಯೆಂದಾಗುತ್ತದೆ ಮನೆಯ ಜೆಲಸಾಗಲ್ಲಿ ನಿಮ್ಮಿಂದಾದಪ್ಪು ಸಹಾಯ ಮಾಡಿದರೆ ಮನೆಯ ಜನರು ನಮ್ಮನ್ನು ನೋಡುವ ದೃಷ್ಟಿಯಾ ಬದಲಾಗುತ್ತದೆ. ಮೊಮ್ಮೆಕ್ಕಳ ಕಾಳಜಿ ತೆಗೆದುಕೊಳ್ಳುವುದು, ಮನೆಯಲ್ಲಿಯ ಇತರರ ಕಾಳಜಿ ತೆಗೆದುಕೊಳ್ಳುವುದು, ಒಳ್ಳೆಯ ಮಾತುಗಳನ್ನು ಆಡುವುದು ನಮ್ಮ ಕರ್ತವ್ಯ. ಇದರಿಂದ ಸಂಬಂಧಗಳೂ ಗಟ್ಟಿಗೊಳ್ಳುತ್ತದೆ.

ನಾವು ವಯಸ್ಸಾದವರು, ಎಲ್ಲ ತೀಳಿದಂಥವರು, ಅನುಭವಿಗಳು, ಮನೆಯ ಜನರಲ್ಲಿ ನಮ್ಮ ಮಾತನ್ನೆ ಕೆಳಳಲ್ಲಿ ಎಂಬ ಹಂತ ನಮಗೆ ಹೇಳ. ಇದರಿಂದಲೂ ನಮ್ಮ ಮೆಲ್ಲಿ ಕಾಳಿಯೆಂದಾಗುತ್ತದೆ ಮನೆಯ ಜಾಡು ಜಾಡುವುದನ್ನು ಸಹಾಯ ಮಾಡಬಹುದು. ನಾವು ಒಂಟಿಸಿದ ಭಾವನೆಯಿಂದ ಒಳಿಸುತ್ತಾರೆ. ಯುವಜನಾಗಂಪನ್ನು ವಿಮರ್ಶಿಸುವುದಕ್ಕಿತ್ತ ಅವರನ್ನು ಅರಿಯುವುದು, ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡುವುದು ಒಳ್ಳೆಯದು. ಏಕೆಂದರೆ ಅವರು ನೋಡುವ ಜೀವನದೃಷ್ಟಿಗೂ ನಮ್ಮ ಜೆವನದೃಷ್ಟಿಗೂ ಅಂತರವಿರುವುದು ಸಹಜ.

ಬಹಾಪದ್ಯೋಗಿ ಮೊಬೈಲು ಒಳಕೆಯನ್ನು ಇಂದು ನಾವು ಕಲಿಯಲ್ಲಿರೇಕಾಗಿದೆ. ಇಲ್ಲವಾದರೆ ಈ ನಾಗಾಲೋಟದ ಜಗತ್ತಿನಲ್ಲಿ ನಾವು ಬದಲಾಗುವು ಹಿಂದುಇದು ಬಾಡುವ ಸಾಧ್ಯತೆಯಿದೆ. ಮೊಬೈಲು, ಕಂಪ್ಯೂಟರುಗಳಲ್ಲಿಯ ಅಳಿಸಿಕೊಂಡೆನ್ನೇ ಅಂದರೆ ಫೇಸ್‌ಬೂಕ್, ವಾಟ್ಸ್‌ಅಪ್ ಇವುಗಳಲ್ಲಿ ಇಂದು ಮಕ್ಕಳಾದಿಯಾಗಿ ಎಲ್ಲರಿಗೂ ಆಸಕ್ತಿ. ನುಂಗಲಾರದ ಟಾಬ್‌ಟೆಚ್ ಈಗ ಎಲ್ಲರಿಗೂ ಚಿರಪರಿತ. ಹಿರಿಯ ನಾಗರಿಕರಲ್ಲಿ ಕೆಲವರಿಗೆ ಇವುಗಳನ್ನು ಉಪಯೋಗಿಸಲೂ ಬಾರದು. ಕಲಿಯಲು ಈ ವಯಸ್ಸಿನಲ್ಲಿ ಹಿಂಜಿರಿಸಿಕೊಂಡೆನ್ನೇ.

ಕಾಲ ಬದಲಾಗುತ್ತದೆ. ಅದಕ್ಕೆ ತಕ್ಷತೆ ನಾವು ಬದಲಾಗಬೇಕಾಗುತ್ತದೆ. ಬದಲಾವಣೆಯೇ ಜೀವನದ ಜೀವಾಳ. ಕೆಲವರಿಗೆ ಈ ಹೊಸಯಿಗದ ಜೀವನದ ಮೂಲಕಿನ ಸಮಯ ಕೊಲ್ಲುವ ಸಾಧನವನ್ನಿಸಬಹುದು.. ಇನ್ನು ಕೆಲವರಿಗೆ ಜೀವನದ ಅವಿಭಾಜ್ಯ ಅಂಗ ಆಗಿರಲುಬಬಹುದು. ನಾವು ಅವುಗಳಿಗೆ ದಾಸರಾಗಬೇ ಅವನ್ನೇ ನಮ್ಮ ಇವುಕ್ಕನುಗಣವಾಗಿ ಬಜ್ಜಿಕೊಂಡರೆ ಅವುಗಳಿರದ ಸಾಕಷ್ಟು ಉಪಯೋಗಗಳೂ ಇವೆ. ದೂರದಲ್ಲಿರುವ ಮಕ್ಕಳ- ಮೊಮ್ಮೆಕ್ಕಳೊಂದಿಗೆ ಕ್ಷಣಿಮಾತ್ರದಲ್ಲಿ ಎದುರಿಗೆ ಕುಳಿತು ಹರಪಿಸಿದೆ ಪ್ರಸಂಗ ಸೃಷ್ಟಿಸುವ ಈ ಗ್ರಾಹಿಷ್ಟಿಗಳನ್ನು ಉಪಯೋಗಿಸಲೂ ಬಾರದು. ಸಂಬಂಧಗಳೂ ಗಟ್ಟಿಯಾಗುತ್ತದೆ.